

ಎಂಥಾ ಗಾಡಿಕಾರನೇ ಕೃಷ್ಣಯ್ಯ

- 1. Ref.:** Shri Purandara Dasara Sahitya Part – 4, Krishna Leele, edited by Shri Betageri Krishna Sharma and Shri Bengeri Huchhu Rayaru, page No. 75
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 95
- 3. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 111
- 4. Note:** Lyrics given without highlights are as per Ref. 1. The wordings as in Ref. 2 and Ref. 3 are almost same as these lyrics. One different word in these books are mentioned in **yellow highlights**.
- 5. Note:** Singer has followed these lyrics.

ರಾಗ: ಕೇದಾರಗೌಳ

ತಾಳ: ಅಟ

ಎಂಥಾ ಗಾಡಿಕಾರನೇ, ಕೃಷ್ಣಯ್ಯ ಇ-

ನ್ನೆಂಥಾ ಗಾಡಿಕಾರನೇ || ಪ ||

ಕಂತುಪಿತನು ಬೇಲಾಪುರದ ಚೆನ್ನಿಗರಾಯ || ಅಪ ||

ಹಿಂಡು ಕೂಡಿರುವ ಮಕ್ಕಳನೆಲ್ಲ ಬಡಿವರೆ, ಲಂಡನೇನೆ ಅಮ್ಮ

ಉಂಡು ಹಾಲು ಬೆಣ್ಣೆ ಬೆಕ್ಕಿಗಿಕ್ಕುವರೆ ಪ್ರಚಂಡನೇನೆ || 1 ||

ಹೆಚ್ಚು ಹೇಳುವುದೇನು ಬಿಚ್ಚಿ (ಉರವನ್ನು) (ಉರೋಜವ) ತೋರುವನೆ, ಅಮ್ಮ

ಮುಚ್ಚು ಮರೆಯೇತಕೆ ಮನೆಮನೆಯಲಿ ಪೋಗುವನೆ || 2 ||

ವಸುಧೆಯೊಳಗೆ ನಂದಗೋಕುಲದೊಳಗೆ ತಾ ಬಂದ ಕಾಣೆ, ಅಮ್ಮ

ಹಸುಮಗನಾದ ನೀ ಪುರಂದರ ವಿಠಲರಾಯ ಕಾಣೆ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಇನ್ನೂಬ್ಬ ಗೋಪಿಯ ಕೋಪದ ಮಾತುಗಳಿವು.

ಗಾಡಿಕಾರ - ಚೆಲುವ, ಉಪಾಯಗಳನ್ನು ಬಲ್ಲವ.

ಬಡಿವರೆ - ಹೊಡೆಯುವುದಕ್ಕೆ.

ಲಂಡ - ದಾರಿತಪ್ಪಿದ ಕೆಟ್ಟ ಹುಡುಗ.

ಉರ - ಎದೆ.

ಉರೋಜ = ಮೊಲೆ

ಹಸುಮಗ - ಎಳೆಯ ಮಗು.

Classification: Keerthane

Ankita: Purandara Vittala

Location: NA

Category: Krishna Leele

Sub-Category: Krishna, beluru, makkalu, oota, halu, benne, bekku, mane, bhumi, gopi, koosu,

Pravachana: NA

Explanation: NA